



# ಮೋಹಕುಂಚಿಕ ಮಾಯೆ

■ ಕೆ.ಟಿ. ಗಟ್ಟಿ

## ನರಹರಿಗೆ ಸನ್ಮತಿಯ ಮೋಹ ಚುಂಬನ!

17

ಸ್ವಲ್ಪ ಹೊತ್ತಿನ ಬಳಿಕ ರಾನಡೆ ಕೇಳಿದರು, 'ಈ ಪ್ರಪಂಚಕ್ಕೆ ನಮ್ಮನ್ನು ಅಂಟಿಸಿರುವುದು ಮೋಹ ಮತ್ತು ಮಾಯೆಯ ಹೊರತು ಇನ್ನೇನು ನರಹರಿ? ನಾವು ಬೇಡವೆಂದರೂ ಅದು ನಮ್ಮನ್ನು ಬಿಡುವುದಿಲ್ಲ'.

ರಾನಡೆಯ ಪ್ರಶ್ನೆಗೆ ನರಹರಿಯಲ್ಲಿ ಉತ್ತರವಿರಲಿಲ್ಲ. ಅವರೇ ಉತ್ತರಿಸಿದ್ದಾರೆ ಎಂದನಿಸಿತು.

'ಆ ಆರು ತಿಂಗಳ ಸುತ್ತಾಟ ನನಗೆ ಒಂದು ರೀತಿಯ ಯೋಚನಾ ಧ್ಯಾನವೇ ಆಗಿತ್ತು. ಏನು ಎಂದು ಯೋಚಿಸುತ್ತಿದ್ದೆ, ಎಷ್ಟು ಯೋಚಿಸಿದ್ದೆ ಎಂದು ನೆನಪಿ ಹೇಳುವುದು ಕಷ್ಟ. ಸುರಭಿಯ ಇಂಗ್ಲೆಂಡ್ ಮೋಹ ಎಂಥ ಮೋಹ ಏನು ಮಾಯೆ ಎಂದು ಯೋಚಿಸುತ್ತಿದ್ದೆ. ಹೆಂಡತಿ ಮಕ್ಕಳು, ಮನೆ, ಆಸ್ತಿಪಾಸ್ತಿ ಎಲ್ಲವೂ ಮೋಹ ಅಡರಿಂದ ಮಾಯೆ ಎಂದನಿಸಿತು. ಪ್ರೀತಿ ಕೂಡ ಮೋಹ ಅಡರಿಂದ ಮಾಯೆಯಾಗಿರಬಹುದೆ ಎಂದು ಚಿಂತಿಸಿದೆ. ಬುದ್ಧ ಮೋಹ ಮಾಯೆಯನ್ನು ಹೇಗೆ ಒಂದು ಕ್ಷಣದಲ್ಲಿ ಅತ್ತ ತಳ್ಳಲು ಶಕ್ತನಾದ ಎಂದು ಆಶ್ಚರ್ಯಪಟ್ಟೆ.

ಅನಂತರ ಸಂತೋಷ ಮನೆಯೊಳಗೆ ಇಲ್ಲ ಎಂಬ ಅರಿವು ಮೂಡಿತು. ಆದರೆ ಫುಲ್ ಟೈಮ್ ಬುದ್ಧನಾಗಲು ನನ್ನಿಂದ ಆಗಲಿಲ್ಲ; ಪಾರ್ಟ್ ಟೈಮ್ ಬುದ್ಧನಾದೆ' ಎಂದು ಮಾತು ಮುಗಿಸಿದಾಗ ರಾನಡೆಯ ಕಣ್ಣುಗಳು ಒದ್ದೆಯಾಗಿದ್ದವು.

